

ಮಾನ್ಯ ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ ಯು.ಬಿ. ವೆಂಕಟೇಶ್ ಇವರು
ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿರುವ ವಿಷಯಕ್ಕೆ ಮಾನ್ಯ ಇಂಧನ ಹಾಗೂ
ಕನ್ನಡ ಮತ್ತು ಸಂಸ್ಕೃತಿ ಸಚಿವರ ಉತ್ತರ

ವಿಷಯ: ಡಿಜಿಟಲ್ ಮೀಟರ್‌ನಿಂದ ವಿದ್ಯುತ್ ಬಿಲ್ ಮೊತ್ತ ಹೆಚ್ಚಳದಿಂದ ನಗರದ ನಾಗರಿಕರಿಗೆ ಆಗುತ್ತಿರುವ ಹೊರೆಯ ಕುರಿತು.


* * * * *

1. ಬೆವಿಕಂಪನಿ ವ್ಯಾಪ್ತಿಯಲ್ಲಿ ಚಾಲ್ತಿಯಲ್ಲಿರುವ 15 ವರ್ಷಕ್ಕಿಂತ ಹಳೆಯದಾದ ಎಲೆಕ್ಟ್ರೋಮೆಕ್ಯಾನಿಕಲ್ ಮಾಪಕಗಳನ್ನು DLMS compatible ಎಲೆಕ್ಟ್ರೋಸ್ಟ್ಯಾಟಿಕ್ ಮಾಪಕಗಳಿಂದ ಬದಲಾಯಿಸುವ ಪ್ರಕ್ರಿಯೆಯು ಪ್ರಗತಿಯಲ್ಲಿದೆ.
2. ಎಲೆಕ್ಟ್ರೋಮೆಕ್ಯಾನಿಕಲ್ ಮಾಪಕಗಳು ಬಳಕೆಯಾದ ಯುನಿಟ್‌ಗಳನ್ನು ಮಾತ್ರ ಅಳೆಯಲು ಸಾಮರ್ಥ್ಯಹೊಂದಿದ್ದು, ಬೇಡಿಕೆಯ (Maximum Demand) ದಾಖಲಾತಿ ಇರುವುದಿಲ್ಲ. ನಿಖರತೆಯ ವರ್ಗವು 2.0 ಆಗಿರುತ್ತದೆ ಹಾಗೂ ವಿದ್ಯುತ್ ಸೋರಿಕೆ ಮತ್ತು ಕಳ್ಳತನವನ್ನು ತಡೆಯಲು ಸಾಧ್ಯವಿರುವುದಿಲ್ಲ.
3. ಬೆವಿಕಂಪನಿ ವ್ಯಾಪ್ತಿಯಲ್ಲಿ ಒಟ್ಟು 24,60,510 ಹಳೆಯ ಎಲೆಕ್ಟ್ರೋಮೆಕ್ಯಾನಿಕಲ್ ಮಾಪಕಗಳು ಇದ್ದು, ಪ್ರಸ್ತುತ ಬೆಂಗಳೂರು ನಗರ ವ್ಯಾಪ್ತಿಯಲ್ಲಿ 17,90,882 ಹಳೆಯ ಮಾದರಿಯ ಎಲೆಕ್ಟ್ರೋಮೆಕ್ಯಾನಿಕಲ್ ಮಾಪಕಗಳಿರುತ್ತವೆ. ಇವುಗಳನ್ನು DLMS ಸ್ಟ್ಯಾಟಿಕ್ ಮಾಪಕಗಳಿಂದ ಬದಲಾಯಿಸುವ ಕಾರ್ಯವನ್ನು ಬೆಂಗಳೂರು ಮಹಾನಗರ ಕ್ಷೇತ್ರ ವಲಯದಲ್ಲಿ ಹಂತಹಂತವಾಗಿ ಕೈಗೊಳ್ಳಲಾಗುತ್ತಿದೆ.
4. ಹೊಸ ಎಲೆಕ್ಟ್ರೋಸ್ಟ್ಯಾಟಿಕ್ ಮಾಪಕಗಳನ್ನು ಮಾಪಕ ತಯಾರಿಕಾ ಕೇಂದ್ರಗಳಲ್ಲಿ ಭಾರತೀಯ ಮಾನದಂಡಗಳ ಪ್ರಕಾರ ಹಾಗೂ ಕರ್ನಾಟಕ ಸರ್ಕಾರದ ದಿನಾಂಕ 11.02.2019ರ ಅನುಮೋದಿತ ತಾಂತ್ರಿಕ ವಿವರಣೆಯ ಪ್ರಕಾರ ಪರೀಕ್ಷಿಸಲಾಗುತ್ತಿದೆ.
5. ಎಲೆಕ್ಟ್ರೋಮೆಕ್ಯಾನಿಕಲ್ ಮಾಪಕಗಳನ್ನು ತೆರವುಗೊಳಿಸಿ ಎಲೆಕ್ಟ್ರೋಸ್ಟ್ಯಾಟಿಕ್ ಮಾಪಕಗಳನ್ನು ಅಳವಡಿಸುವುದರಿಂದ ಮಾಪಕಗಳ ನಿಖರತೆ ನಿಸ್ಸಶಯವಾಗಿರುತ್ತದೆ. ಗ್ರಾಹಕರು ಬಳಸಿದಷ್ಟು ಯುನಿಟ್ ಗಳನ್ನು ನಿಖರತೆಯಾಗಿ ದಾಖಲಿಸುತ್ತದೆ ಹೊರತು ದುಪ್ಪಟ್ಟು ಆಗುವ ಪ್ರಮೇಯ ಇರುವುದಿಲ್ಲ. ಆದಾಗ್ಯೂ ಸದರಿ ಗ್ರಾಹಕರು ಅವರ ಮಾಪಕಗಳನ್ನು ಬೆವಿಕಂಪನಿಯಿಂದ ಪರಿವೀಕ್ಷಣೆ (Rating) ಮಾಡಿಸಿ ದೃಢೀಕರಿಸಿಕೊಳ್ಳಬಹುದು.
6. ಎಲೆಕ್ಟ್ರೋಮೆಕ್ಯಾನಿಕಲ್ ಮಾಪಕಗಳನ್ನು ತೆರವುಗೊಳಿಸಿ ಎಲೆಕ್ಟ್ರೋಸ್ಟ್ಯಾಟಿಕ್ ಮಾಪಕಗಳನ್ನು ಅಳವಡಿಸುವುದರಿಂದ ಅನುಕೂಲಗಳು ಕೆಳಕಂಡಂತಿವೆ.

- ನಿಖರತೆಯ ವರ್ಗ 1.0 ಆಗಿದ್ದು, ಇದರಿಂದ ಸುಮಾರು 1% ನಷ್ಟು ಕಡಿಮೆಯಾಗಿ ಬಳಕೆಯ ನಿಖರತೆ ಹೆಚ್ಚುತ್ತದೆ.
- ಸುಲಭವಾದ ನಿರ್ವಹಣೆ
- ಬಳಕೆಯ ಜೊತೆಗೆ ಬೇಡಿಕೆಯನ್ನು ದಾಖಲಿಸುತ್ತದೆ
- ಕಡಿಮೆ ಘರ್ಷಣೆಯ ನಷ್ಟಗಳು.
- ಕಡಿಮೆ ಲೋಡಿಂಗ್ ನಲ್ಲಿಯೂ ನಿಖರವಾಗಿ ದಾಖಲಿಸುತ್ತದೆ.
- ಮಾಪಕ ಕಾರ್ಯನಿರ್ವಹಿಸಲು ಕಡಿಮೆ ವಿದ್ಯುತ್ ಬಳಕೆ.

ಗ್ರಾಹಕರು ತಮ್ಮ ಬಳಕೆಯ ವಿವರಗಳನ್ನು ಕೋರಿಕೆ ಆಧಾರದ ಮೇಲೆ ಬೆವಿಕಂಪನಿಯಿಂದ ಪಡೆಯಬಹುದು.

ಸಂಖ್ಯೆ: ಎನರ್ಜಿ 58-ಇಬಿಎಸ್-2023


(ವಿ ಸುನಿಲ್ ಕುಮಾರ್)
ಇಂಧನ ಹಾಗೂ ಕನ್ನಡ ಮತ್ತು
ಸಂಸ್ಕೃತಿ ಸಚಿವರು